

KARN010012842022



Presented on : 01-06-2022
Registered on : 01-06-2022
Decided on : 03-08-2026
Duration: 04 years 02 months 03 days

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ.

:ಉಪಸ್ಥಿತರು:

ಶ್ರೀಯುತ ಎಂ.ಹೆಚ್. ಅಣ್ಣಯ್ಯನವರ, ಬಿಕಾಂ.ಎಲ್.ಎಲ್.ಬಿ. (ವಿಶೇಷ)
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ರಾಮನಗರ.

ದಿನಾಂಕ 3 ನೇ ಆಗಸ್ಟ್ ಮಾಹೆ 2026

ಮಧ್ಯಸ್ಥಗಾರ ಅರ್ಜಿ ಸಂಖ್ಯೆ 217/2022

- ಅರ್ಜಿದಾರರು : 1. ಶ್ರೀ ಬೋರೇಗೌಡ.,
ಬಿನ್ ಲೇಟ್ ಚಿಕ್ಕೀರೆಗೌಡ,
ವಯಸ್ಸು ಸುಮಾರು 74 ವರ್ಷ.
2. ಶ್ರೀಮತಿ ಸರಸ್ವತಮ್ಮ,
ಕೋಂ ಲೇಟ್ ಚಿಕ್ಕೀರೆಗೌಡ,
ವಯಸ್ಸು ಸುಮಾರು 64 ವರ್ಷ.

ಇಬ್ಬರ ವಾಸ್ತಿ ತಿಟ್ಟಮಾರನಹಳ್ಳಿ ಗ್ರಾಮ,
ಮೈಲನಾಯಕಹಳ್ಳಿ ಅಂಚೆ,
ಚನ್ನಪಟ್ಟಣ ತಾಲ್ಲೂಕು.
(ಪರವಾಗಿ ಶ್ರೀ ಬಿ.ಕೆ.ಸಿ., ವಕೀಲರು)

-ವಿರುದ್ಧ-

- ಎದುರುದಾರರು: 1. ವಿಶೇಷ ಭೂಸ್ವಾಧೀನಾಧಿಕಾರಿಗಳು
ಮತ್ತು ಸಕ್ಷಮ ಪ್ರಾಧಿಕಾರಿಗಳು,



ಎನ್.ಹೆಚ್.ಎ.ಐ. ರಾಷ್ಟ್ರೀಯ ಹೆದ್ದಾರಿ - 275,
(ಬೆಂಗಳೂರು-ಮೈಸೂರು ವಿಭಾಗ)
ವಿಳಾಸ: ನಂ.1541, ವಿದ್ಯಾನಗರ, 2 ನೇ ಕ್ರಾಸ್,
ಮಂಡ್ಯ - 571401.

2. ಯೋಜನಾ ನಿರ್ದೇಶಕರು (ತಾಂತ್ರಿಕ),
ಯೋಜನಾ ಅನುಷ್ಠಾನ ಘಟಕ,
ಎನ್.ಹೆಚ್.ಎ.ಐ., ರಾಷ್ಟ್ರೀಯ ಹೆದ್ದಾರಿ-275,
(ಬೆಂಗಳೂರು-ಮೈಸೂರು ವಿಭಾಗ),
ಬಸವನಪುರ, ರಾಮನಗರ - 562 128.

3. ಮಧ್ಯಸ್ಥಗಾರರು ಮತ್ತು ಜಿಲ್ಲಾಧಿಕಾರಿಗಳು,
ರಾಮನಗರ ಜಿಲ್ಲೆ - 562159.

(1 ಮತ್ತು 2 ನೇ ಎದುರುದಾರರ ಪರವಾಗಿ ಶ್ರೀ ಬಿ.ವಿ.ಪಿ.ಎ., ವಕೀಲರು)
(3 ನೇ ಎದುರುದಾರರ ಪರವಾಗಿ ಶ್ರೀ ಡಿ.ಜಿ.ಪಿ.)

:: ತೀರ್ಪು ::

ಅರ್ಜಿದಾರರ ಪರ ವಕೀಲರು ಮಾನ್ಯ ನ್ಯಾಯಾಲಯಕ್ಕೆ ಮಧ್ಯಸ್ಥಗಾರ ಮತ್ತು
ಸಂಧಾನ ಕಾಯಿದೆ, 1996 ಕಲಂ.34 ರ ಜೊತೆಗೆ ಸಹವಾಚಕ ರಾಷ್ಟ್ರೀಯ ಹೆದ್ದಾರಿ ಕಾಯಿದೆ,
1956 ಕಲಂ.3 ಜಿ(6)ರಡಿಯಲ್ಲಿ ಅರ್ಜಿ ಸಲ್ಲಿಸಿ ಮಾನ್ಯ ನ್ಯಾಯಾಲಯವು 3 ನೇ
ಎದುರುದಾರರು ಎಲ್‌ಎಕ್ಯೂ(ಎ) / ಎನ್‌ಹೆಚ್‌-275 / ಸಿಆರ್ / 68 / 2018-19 ದಿನಾಂಕ
22.09.2020 ರಂದು ಮಾಡಿದಂತೆ ಆದೇಶವನ್ನು ರದ್ದುಪಡಿಸಬೇಕೆಂದು
ವಿನಂತಿಸಿಕೊಂಡಿರುತ್ತಾರೆ.

2. ಈ ಕೇಸಿನ ಸಂಕ್ಷಿಪ್ತ ಸಾರಾಂಶ:

ಅರ್ಜಿದಾರರು ಚನ್ನಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಮಂಗಳವಾರಪೇಟೆ
ಗ್ರಾಮದ ಸರ್ವೆ ನಂ.349/2, 349/3 ಕ್ಷೇತ್ರ 70 ಚ.ಮೀ. ಜಮೀನು ಬೆಂಗಳೂರು-ಮೈಸೂರು



ರಾಷ್ಟ್ರೀಯ ಹೆದ್ದಾರಿ-275 ಕ್ಕೆ ಅಂದರೆ 1 ನೇ ಎದುರುದಾರರು ಸ್ವಾಧೀನಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸದರಿ ಕಾನೂನು ಕಲಂ.3(ಎ) ದಿನಾಂಕ 18.09.2016 ರ ಪ್ರಕಾರ ಪ್ರಾಥಮಿಕ ಅಧಿಸೂಚನೆ, ಕಲಂ.3(ಡಿ) ಪ್ರಕಾರ ದಿನಾಂಕ 16.01.2017 ರ ಅಂತಿಮ ಅಧಿಸೂಚನೆ, ದಿನಾಂಕ 27.03.2017 ರಂದು ಅವಾರ್ಡ್ ಅನುಮೋದನೆ ಮಾಡಿ, ದಿನಾಂಕ 20.01.2018 ರಂದು ಅರ್ಜಿದಾರರಿಗೆ ಅವಾರ್ಡ್ ನೋಟೀಸ್ ಕಳುಹಿಸಿ ಎಕರೆಗೆ ರೂ.1,20,00,000/-ಪರಿಹಾರ ನಿಗದಿಪಡಿಸಿದ್ದು, ಭೂಸ್ವಾಧೀನಪಡಿಸಿಕೊಂಡಂತ ಕ್ಷೇತ್ರಕ್ಕೆ ಪರಿಹಾರ ರೂ.69,160/-, ಭೂಮಾಲೀಕರಿಗೆ ಪಾವತಿ ಮಾಡಿದ ಹಣ ರೂ.2,17,030/- ನಿಗದಿಪಡಿಸಿ ನಂತರ ಉಭಯ ವಕೀಲರ ವಾದವನ್ನು ಪರಿಗಣಿಸಿ ಹೆಚ್ಚಿಗೆ ಪರಿಹಾರ ನೀಡಬೇಕು ಅಂತಾ ಕೇಳಿದ ವಿನಂತಿಯನ್ನು ತಿರಸ್ಕರಿಸಿ ದಿನಾಂಕ 22.09.2020 ರಂದು ಆದೇಶ ಮಾಡಿರುತ್ತಾರೆ.

3. ಸದರಿ 1 ನೇ ಎದುರುದಾರರು ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸದೆ ಸಮರ್ಪಕವಾದಂಥ ಪರಿಹಾರವನ್ನು ನೀಡಿಲ್ಲದೇ ಇರುವುದರಿಂದ ಅವಾರ್ಡ್ ಅರ್ಜಿದಾರರಿಗೆ ತೃಪ್ತಿ ಆಗಿಲ್ಲದೇ ಇರುವುದರಿಂದ, ಹೆಚ್ಚಿಗೆ ಪರಿಹಾರ ಬೇಕು ಅಂತಾ 1 ನೇ ಎದುರುದಾರರ ಬಳಿ ತಕರಾರು ಸಲ್ಲಿಸಿದ್ದು, ಆ ಪ್ರಕಾರ ಸದರಿ ಸ್ವತ್ತಿಗೆ ಸಂಬಂಧಪಟ್ಟಂತೆ 3 ನೇ ಎದುರುದಾರರು ಆರ್ಬಿಟ್ರೇಟರ್ ಆಗಿ ನೇಮಕ ಮಾಡಿದ್ದು, ನಂತರ 3 ನೇ ಎದುರುದಾರರು ಉಭಯ ಪಕ್ಷಗಾರರಿಗೆ ನೋಟೀಸ್ ಜಾರಿ ಮಾಡಿ ತಕರಾರನ್ನು ಪಡೆದುಕೊಂಡು ಉಭಯ ವಕೀಲರ ಲಿಖಿತ ವಾದ ಮಂಡನೆ, ದಾಖಲೆಗಳನ್ನು ಪರಿಶೀಲಿಸಿ ಭೂಸ್ವಾಧೀನಾಧಿಕಾರಿಗಳು ಮಾಡಿದಂಥ ಅವಾರ್ಡ್ ನ್ಯಾಯ ಸಮ್ಮತವಾಗಿರುತ್ತದೆ ಅಂತಾ ಪರಿಗಣಿಸಿ ದಿನಾಂಕ



22.09.2020 ರಂದು ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಅವಾರ್ಡ್ ಮಾಡಿರುತ್ತಾರೆ.

4. ನಂತರ ಅರ್ಜಿದಾರರು, 3 ನೇ ಎದುರುದಾರರು ಮಾಡಿದ ಅವಾರ್ಡ್ ವಿರುದ್ಧ ಈ ಅರ್ಜಿ ಸಲ್ಲಿಸಿರುತ್ತಾರೆ. ಸದರಿ ಅರ್ಜಿಯಲ್ಲಿ 3 ನೇ ಎದುರುದಾರರು ಅವಾರ್ಡ್ ಮಾಡುವಾಗ ಸಾಕ್ಷಿ, ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿರುವುದಿಲ್ಲ. 1 ನೇ ಎದುರುದಾರರು ಮಾಡಿದಂತೆ ಅವಾರ್ಡ್ ನ್ಯಾಯ ಸಮ್ಮತವಾಗಿರುತ್ತದೆ ಅಂತಾ ಪರಿಗಣಿಸಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ. 132 ಕ್ರಯಪತ್ರಗಳಲ್ಲಿ ಹೆಚ್ಚಿಗೆ ಮಾರುಕಟ್ಟೆ ಬೆಲೆ ಬಾಳತಕ್ಕಂತ ಕ್ರಯ ಪತ್ರಗಳನ್ನು ಪರಿಗಣಿಸದೆ ಮಾರುಕಟ್ಟೆ ಮೌಲ್ಯವನ್ನು ಸಮರ್ಪಕವಾಗಿ ಪರಿಗಣಿಸದೆ ಮೇಲ್ಮನವಿದಾರರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದು ನ್ಯಾಯ ಸಮ್ಮತವಾಗಿರುವುದಿಲ್ಲ. ಆದ್ದರಿಂದ ಸದರಿ ಅವಾರ್ಡ್‌ನ್ನು ರದ್ದುಪಡಿಸಬೇಕೆಂದು ವಿನಂತಿಸಿಕೊಂಡಿರುತ್ತಾರೆ.

5. ನಂತರ ಸದರಿ ಪ್ರಕರಣ ನೋಂದಣಿ ಮಾಡಿಕೊಂಡು ಎದುರುದಾರರಿಗೆ ನೋಟೀಸ್ ಕಳುಹಿಸಲಾಗಿ, 1 ಮತ್ತು 2 ನೇ ಎದುರುದಾರರು ಸದರಿ ಅರ್ಜಿಗೆ ತಕರಾರು ಸಲ್ಲಿಸಿ 3 ನೇ ಎದುರುದಾರರು ಮಾಡಿದಂತೆ ಅವಾರ್ಡ್ ನ್ಯಾಯಸಮ್ಮತವಾಗಿದ್ದು, ಯಾವುದೇ ಲೋಪ-ದೋಷಗಳಿಂದ ಕೂಡಿರುವುದಿಲ್ಲ. ದಾಖಲಾತಿಗಳನ್ನು ಪರಿಗಣಿಸಿ ಅವಾರ್ಡ್ ಮಾಡಿದ್ದು ನ್ಯಾಯ ಸಮ್ಮತವಾಗಿರುತ್ತದೆ. ಸದರಿ ಅವಾರ್ಡ್‌ನ್ನು ಬದಲಾವಣೆ ಮಾಡಲು ಯಾವುದೇ ಅಂಶಗಳು ಕಂಡು ಬಂದಿರುವುದಿಲ್ಲ. ಆದ್ದರಿಂದ ಅರ್ಜಿಯನ್ನು ವಜಾ ಮಾಡಬೇಕೆಂದು ತಕರಾರು ಸಲ್ಲಿಸಿರುತ್ತಾರೆ.



6. 3 ನೇ ಎದುರುದಾರರರಿಗೆ ನೋಟೀಸ್ ಜಾರಿಯಾಗಿದ್ದು, ತಕರಾರು ಸಲ್ಲಿಸಿರುತ್ತಾರೆ. ತಕರಾರಿನಲ್ಲಿ ಸದರಿ ಎದುರುದಾರರು ಅರ್ಜಿದಾರರು ಹಾಜರುಪಡಿಸಿದಂತೆ ದಾಖಲಾತಿಗಳು, ಲಿಖಿತ ವಾದ ಮಂಡನೆ, ಕಾನೂನು ಅಂಶಗಳನ್ನು ಪರಿಗಣಿಸಿ ಸಮರ್ಪಕವಾದ ಕಾರಣಗಳನ್ನು ನೀಡಿ ಅವಾರ್ಡ್ ಮಾಡಿದ್ದು, ಸದರಿ ಅವಾರ್ಡ್‌ನ್ನು ರದ್ದುಪಡಿಸಲು ಯಾವುದೇ ಸಕಾರಣಗಳು ಇರುವುದಿಲ್ಲ. ಆದ್ದರಿಂದ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಬೇಕೆಂದು ತಕರಾರು ಸಲ್ಲಿಸಿರುತ್ತಾರೆ.

7. ಉಭಯ ವಕೀಲರ ವಾದವನ್ನು ಪರಿಶೀಲಿಸಲಾಗಿ, ಮಾನ್ಯ ನ್ಯಾಯಾಲಯಕ್ಕೆ ಈ ಕೆಳಕಂಡ ಅಂಶಗಳು ಚರ್ಚೆಗೆ ಬಂದಿರುತ್ತವೆ:-

1. ಅರ್ಜಿದಾರರು, 3 ನೇ ಎದುರುದಾರರು ಪ್ರಕರಣ ಸಂಖ್ಯೆ ಎಲ್‌ಎಕ್ಯೂ(ಎ) / ಎನ್‌ಹೆಚ್-275 / ಸಿಆರ್ / 68 / 2018-19 ದಿನಾಂಕ 22.09.2020 ರಂದು ವಜಾ ಮಾಡಲು ನೀಡಿದ ಕಾರಣಗಳು ನ್ಯಾಯ ಸಮ್ಮತವಾಗಿರುವುದಿಲ್ಲ ಅಂತಾ ಮೇಲ್ನೋಟಕ್ಕೆ ರುಜುವಾತುಪಡಿಸುತ್ತಾರೆಯೇ?
2. ಹಾಗಿದ್ದಲ್ಲಿ, 3 ನೇ ಎದುರುದಾರರು ಮಾಡಿದ ಆದೇಶದಲ್ಲಿ ಮಾನ್ಯ ನ್ಯಾಯಾಲಯವು ಹಸ್ತಕ್ಷೇಪ ಮಾಡಬಹುದೇ?
3. ಯಾವ ಆದೇಶ ?

8. ಮೇಲ್ಕಂಡ ಅಂಶಗಳಿಗೆ ನನ್ನ ಉತ್ತರ ಈ ಕೆಳಕಂಡಂತೆ ಇರುತ್ತದೆ.

- | | | |
|----------|---|--------------------------------------|
| ಅಂಶ ನಂ.1 | : | ಸಕಾರಾತ್ಮಕವಾಗಿ |
| ಅಂಶ ನಂ.2 | : | ಸಕಾರಾತ್ಮಕವಾಗಿ |
| ಅಂಶ ನಂ.3 | : | ಅಂತಿಮ ಆದೇಶದಂತೆ ಈ ಕೆಳಕಂಡ ಕಾರಣಗಳಿಗಾಗಿ: |



:: ಕಾರಣಗಳು ::

9. ಅಂಶ ಸಂಖ್ಯೆ 1 ಮತ್ತು 2: ನ್ಯಾಯಾಲಯದ ಅನುಕೂಲಕ್ಕೋಸ್ಕರವಾಗಿ ಈ ಅಂಶಗಳನ್ನು ಏಕಕಾಲಕ್ಕೆ ತೆಗೆದುಕೊಳ್ಳಲಾಗಿದೆ.

10. ಉಭಯ ವಕೀಲರು ವಾದ ಮಂಡನೆ ಮಾಡಿದ್ದನ್ನು ಪರಿಶೀಲಿಸಲಾಗಿ, 3 ನೇ ಎದುರುದಾರರು ಮಾಡಿದ ಅವಾರ್ಡ್ ಹಾಗೂ 1 ನೇ ಎದುರುದಾರರು ಮಾಡಿದಂತೆ ಅವಾರ್ಡ್ ದಾಖಲೆಗಳನ್ನು ಪರಿಶೀಲಿಸಲಾಗಿ, ಎದುರುದಾರರು ಮಾಡಿದಂಥ ಮಾರುಕಟ್ಟೆ ಮೌಲ್ಯ ನ್ಯಾಯ ಸಮ್ಮತವಾಗಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಮೌಲ್ಯಮಾಪನವನ್ನು ಯಾವ ರೀತಿ ಪರಿಗಣಿಸಬೇಕು ಎಂಬುದರ ಬಗ್ಗೆ ಭೂಸ್ವಾಧೀನ ಸ್ಥಳಾಂತರ ಮತ್ತು ಪುನರ್ ವಸತಿಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಪರಿಹಾರದ ಹಕ್ಕು ಅಧಿನಿಯಮ, 2013 ಕಲಂ.26(1)(ಎ) ಜಮೀನಿನ ಮಾರುಕಟ್ಟೆ ಬೆಲೆಯನ್ನು ಕಲೆಕ್ಟರ್ ತೀರ್ಮಾನ ಮಾಡುವುದು.

ಎ) ಆ ಭೂಮಿಯು ಇರುವಂತ ಪ್ರದೇಶದಲ್ಲಿ ಸಂದರ್ಭಾನುಸಾರ ಚಾಲ್ತಿಯಲ್ಲಿರುವ ಮಾರಾಟ ಪತ್ರ ಅಥವಾ ಮಾರಾಟ ಒಪ್ಪಂದದ ಪತ್ರ ನೋಂದಣಿಯಾಗಿ ಭಾರತ ಸ್ಟಾಂಪ್ ಅಧಿನಿಯಮ, 1899 ರಲ್ಲಿ ನಿರ್ದಿಷ್ಟವಾಗಿ ಹೇಳಿರಬಹುದಾದಂತಹ ಮಾರುಕಟ್ಟೆ ದರ, ಯಾವುದಾದರೂ ಇದ್ದರೆ ಅದು ಅಥವಾ

ಬಿ) ಹತ್ತಿರದ ಗ್ರಾಮ ಅಥವಾ ಸುತ್ತಮುತ್ತಲಿನ ಹತ್ತಿರದ ಪ್ರದೇಶದಲ್ಲಿ ಇರುವಂಥ ಇದೇ ಬಗೆಯ ಭೂಮಿಗೆ ಇರುವ ಸರಾಸರಿ ಮಾರುಕಟ್ಟೆ ಬೆಲೆ ಆಧಾರದ ಮೇಲೆ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಬೇಕು ಅಂತಾ ಸ್ಪಷ್ಟವಾದ ಕಾನೂನು ಇರುತ್ತದೆ.

11. ಮೇಲೆ ಹೇಳಿದ ಕಾನೂನಿಗೆ ಸಂಬಂಧಪಟ್ಟಂತೆ ಅರ್ಜಿದಾರರು, 3 ನೇ ಎದುರುದಾರರ ಬಳಿ ಈ ಕೆಳಕಂಡ ಕ್ರಯಪತ್ರಗಳನ್ನು ಹಾಜರುಪಡಿಸಿರುತ್ತಾರೆ:



Sl. No.	Registration Number	Article Name	Date	Sy.No.	Extent Guntas	Consider Value Rs.	Per Acre Rs
1	CAN-1-06139-14-15	Sale	05-02-15	223/2	1	6,54,000	2,61,60,000
2	CAN-1-05905-14-15	Sale	24-01-15	223/2	1.25	6,81,000	2,17,92,000
3	CAN-1-05935-14-15	Sale	28-01-15	223/2	1.25	5,45,000	1,74,40,000
4	CAN-1-05937-14-15	Sale	28-01-15	223/2	1.25	5,45,000	1,74,40,000
5	CAN-1-05965-14-15	Sale	29-01-15	223/2	1.25	5,45,000	1,74,40,000
6	CAN-1-05968-14-15	Sale	29-01-15	223/2	1.25	5,45,000	1,74,40,000
7	CAN-1-05969-14-15	Sale	29-01-15	223/2	1.25	5,45,000	1,74,40,000
8	CAN-1-06093-14-15	Sale	04-02-15	223/2	1.25	5,45,000	1,74,40,000
9	CAN-1-06094-14-15	Sale	04-02-15	223/2	1.25	5,45,000	1,74,40,000
10	CAN-1-06527-14-15	Sale	20-02-15	223/2	1.25	5,45,000	1,74,40,000
11	CAN-1-06528-14-15	Sale	20-02-15	223/2	1.25	5,45,000	1,74,40,000
12	CAN-1-06529-14-15	Sale	20-02-15	223/2	1.25	5,45,000	1,74,40,000
13	CAN-1-06793-14-15	Sale	04-03-15	170/8	1.25	5,45,000	1,74,40,000
14	CAN-1-06795-14-15	Sale	04-03-15	170/8	1.25	5,45,000	1,74,40,000
15	CAN-1-06796-14-15	Sale	04-03-15	170/8	1.25	5,45,000	1,74,40,000
16	CAN-1-06824-14-15	Sale	06-03-15	170/8	1.25	5,45,000	1,74,40,000
17	CAN-1-00108-15-16	Sale	09-04-15	200/10	2	8,72,000	1,74,40,000
18	CAN-1-00766-15-16	Sale	08-05-15	170/8	1.25	5,45,000	1,74,40,000
19	CAN-1-01158-15-16	Sale	01-06-15	194/2	1.25	5,45,000	1,74,40,000
20	CAN-1-01239-15-16	Sale	08-06-15	92/11	1	4,36,000	1,74,40,000
21	CAN-1-01320-15-16	Sale	12-06-15	201/9	1.5	6,54,000	1,74,40,000
22	CAN-1-02088-15-16	Sale	29-07-15	223/2	1.25	5,45,000	1,74,40,000
23	CAN-1-02663-15-16	Sale	31-08-15	91/6	3	13,07,000	1,74,40,000
24	CAN-1-04875-15-16	Sale	13-11-15	106/11	1.5	6,54,000	1,74,40,000
25	CAN-1-05113-15-16	Sale	05-02-15	188/7	1.25	5,45,000	1,74,40,000
26	CAN-1-06472-15-16	Sale	20.01.16	46/4	1.25	5,45,000	1,74,40,000
27	CAN-1-06471-15-16	Sale	01-02-16	194/2	1.25	5,45,000	1,74,40,000
28	CAN-1-02663-15-16	Sale	31-08-15	91/6	3	13,07,000	1,74,26,666
29	CAN-1-06476-15-16	Sale	20-01-16	46/4	2.75	11,98,000	1,74,25,454
30	CAN-1-05970-15-16	Sale	29-01-16	223/2	2.50	10,89,000	1,74,24,000
31	CAN-1-00768-15-16	Sale	08-05-16	170/8	2.50	10,89,000	1,74,24,000
32	CAN-1-06770-15-16	Sale	01-02-16	194/2	2.50	10,89,000	1,74,24,000
33	CAN-1-04134-15-16	Sale	03-11-14	196/6	0.50	2,00,000	1,60,00,000
34	CAN-1-05567-15-16	Sale	18-12-15	126/6	5	15,00,000	1,20,00,000
35	CAN-1-00582-13-14	Sale	08-05-13	196/1	0.50	1,36,500	1,09,20,000
36	CAN-1-00582-13-14	Sale	08-05-13	196/2	0.50	1,36,500	1,09,20,000
37	CAN-1-04134-14-15	Sale	03-11-14	196/7	0.75	2,00,000	1,06,66,666
38	CAN-1-04050-14-15	Sale	29-10-14	201/1	2	4,50,000	90,00,000
39	CAN-1-00233-14-15	Sale	21-04-14	202/11	1.25	2,73,000	87,36,000
40	CAN-1-05591-14-15	Sale	07-01-15	202/11	1.25	2,73,000	87,36,000



41	CAN-1-05226-14-15	Sale	23-12-14	31/5B	8	17,43,000	87,15,000
42	CAN-1-05623-14-15	Sale	08-01-15	87/11	10	21,78,000	87,12,200
43	CAN-1-01512-15-16	Sale	24-06-15	91/5	2	4,00,000	80,00,000
44	CAN-1-03847-15-16	Sale	31-10-15	202/15	1.5	2,75,000	73,33,333
45	CAN-1-01782-13-14	Sale	05-07-13	201/1	1	1,67,250	66,90,000
46	CAN-1-03209-13-14	Sale	06-09-13	201/2	1.25	1,98,000	63,36,000
47	CAN-1-06750-13-14	Sale	05-03-14	90/11	6.50	9,00,000	55,38,461
48	CAN-1-009801-13-14	Sale	27-05-13	95/10	1.50	2,05,000	54,66,666
49	CAN-1-00993-13-14	Sale	27-05-13	201/1	1.25	1,70,000	54,40,000
50	CAN-1-02083-15-16	Sale	29-07-15	223/2	0.75	1,00,000	53,33,333
51	CAN-1-02967-14-15	Sale	01-09-14	229/2	3	4,08,000	54,40,400
52	CAN-1-01060-13-14	Sale	30-05-13	201/2	1.25	1,64,000	52,48,000
53	CAN-1-01784-13-14	Sale	05-07-15	200/1	2	2,62,000	52,40,000
54	CAN-1-00985-13-14	Sale	27-05-15	201/1	1.5	1,96,000	52,26,666
55	CAN-1-01785-13-14	Sale	05-07-13	201/1	1.5	1,96,000	52,26,666
56	CAN-1-00547-13-14	Sale	02-05-13	213/1	1.5	1,95,000	52,00,000
57	CAN-1-05939-13-14	Sale	04-02-14	187/3	5	6,50,000	52,00,000
58	CAN-1-05940-13-14	Sale	04-02-14	187/3	5	6,50,000	52,00,000
59	CAN-1-03698-13-14	Sale	26-09-14	200/13	1.5	1,90,000	50,66,666
60	CAN-1-04531-13-14	Sale	14-11-13	200/1	1.5	1,90,000	50,66,666
61	CAN-1-03357-14-15	Sale	19-09-14	201/12	1.5	1,90,000	50,66,666
62	CAN-1-02393-15-16	Sale	17-18-15	215/8	5.5	6,88,000	50,03,636
63	CAN-1-04306-14-15	Sale	29-10-13	201/8	1.5	1,80,000	48,00,000
64	CAN-1-01381-15-16	Sale	17-06-15	120/8	1.25	1,50,000	48,00,000
65	CAN-1-01382-15-16	Sale	17-06-15	120/8	1.25	1,50,000	48,00,000
66	CAN-1-02084-15-16	Sale	29-07-15	223/2	1.25	1,50,000	48,00,000
67	CAN-1-03153-15-16	Sale	23-09-15	41/6	1.25	1,50,000	48,00,000
68	CAN-1-03751-15-16	Sale	28-10-15	154/8	3	3,38,000	45,06,666
69	CAN-1-03957-15-16	Sale	04-11-15	154/2	3	3,38,000	45,06,666
70	CAN-1-03957-14-15	Sale	07-01-15	122/1	10.25	11,54,000	45,03,414
71	CAN-1-02505-15-16	Sale	24-08-15	286/3	13	14,63,000	45,01,538
72	CAN-1-01700-15-16	Sale	06-07-15	154	5	5,62,500	45,00,000
73	CAN-1-01767-15-16	Sale	09-07-15	152/5	6	6,75,000	45,00,000
74	CAN-1-01767-15-16	Sale	09-07-15	154/3	2.5	2,81,250	45,00,000
75	CAN-1-01828-15-16	Sale	13-07-15	154/4	8	9,00,000	45,00,000
76	CAN-1-03751-15-16	Sale	28-10-15	152/2	6	6,75,000	45,00,000
77	CAN-1-03751-15-16	Sale	28-10-15	153/3	10	11,25,000	45,00,000
78	CAN-1-03957-15-16	Sale	04-11-15	152/3	6	6,75,000	45,00,000
79	CAN-1-03957-15-16	Sale	04-11-15	153/4	10	11,25,000	45,00,000
80	CAN-1-04007-15-16	Sale	05-11-15	152/4	6	6,75,000	45,00,000
81	CAN-1-04007-15-16	Sale	05-11-15	154/9	2.5	2,81,250	45,00,000



82	CAN-1-04530-15-16	Sale	20-11-15	154/9	10	11,25,000	45,00,000
83	CAN-1-03715-15-16	Sale	26-10-15	202/18	1.75	1,90,000	43,42,857
84	CAN-1-03098-13-14	Sale	30-07-13	125	9	9,00,000	40,00,000
85	CAN-1-04001-13-14	Sale	11-10-13	277/2	6	6,00,000	40,00,000
86	CAN-1-00702-13-14	Sale	15-04-14	28/1A2	5	5,00,000	40,00,000
87	CAN-1-03014-14-15	Sale	03-09-14	46/1	10	10,00,000	40,00,000
88	CAN-1-04888-14-15	Sale	04-12-14	153/2	10	5,00,000	40,00,000
89	CAN-1-07488-14-15	Sale	30-03-14	70/6	5	5,00,000	40,00,000
90	CAN-1-01506-14-15	Sale	24-06-15	91/5	3.5	3,50,000	40,00,000
91	CAN-1-01513-15-16	Sale	24-06-15	91/5	3	3,00,000	40,00,000
92	CAN-1-01548-15-16	Sale	26-06-15	154/1	5	5,00,000	40,00,000
93	CAN-1-02393-15-16	Sale	17-08-15	214/1	5.5	5,50,000	40,00,000
94	CAN-1-03484-15-16	Sale	09-10-15	41/6	1.5	1,50,000	40,00,000
95	CAN-1-03820-15-16	Sale	30-10-15	87/13	9	9,00,000	40,00,000
96	CAN-1-06918-15-16	Sale	06-02-16	156/5	5	5,00,000	40,00,000
97	CAN-1-01334-13-14	Sale	14-06-13	387/13	2	17,70,84	35,41,660
98	CAN-1-01334-13-14	Sale	14-06-13	487/2A	22.5	1,90,000	35,41,660
99	CAN-1-01334-13-14	Sale	14-06-13	387/10	2.5	2,05,833	32,93,328
100	CAN-1-00458-13-14	Sale	26-04-13	213/1	1	1,50,000	30,00,000
101	CAN-1-03754-13-14	Sale	28-10-15	89/2B1	3	2,00,000	26,66,666
102	CAN-1-01141-13-14	Sale	04-06-13	96/13	1	60,000	24,00,000
103	CAN-1-01141-14-15	Sale	04-06-13	96/6B2	1	60,000	24,00,000
104	CAN-1-01600-13-14	Sale	30-06-14	95/3	15.5	8,92,000	23,01,935
105	CAN-1-02486-13-14	Sale	30-07-13	232/2	20.5	1,17,900	23,00,487
106	CAN-1-02329-13-14	Sale	25-07-13	127/7	18	10,35,000	23,00,000
107	CAN-1-02330-13-14	Sale	25-07-13	137/5	30	17,25,000	23,00,000
108	CAN-1-03820-15-16	Sale	30-10-15	87/4	20	11,00,000	22,00,000
109	CAN-1-04024-15-16	Sale	06-11-15	437/1	6	3,08,000	20,53,333
110	CAN-1-06412-15-16	Sale	11-01-16	61	9	4,50,000	20,00,000
111	CAN-1-06492-15-16	Sale	21-01-16	371/5	21	10,50,000	20,00,000
112	CAN-1-06666-15-16	Sale	28-01-16	363/3	5	2,50,000	17,60,000
113	CAN-1-03201-13-14	Sale	06-09-13	425/8	25	11,00,000	15,20,000
114	CAN-1-04571-13-14	Sale	19-11-13	28/1A	5	1,90,000	15,00,000
115	CAN-1-01722-13-14	Sale	05-17-13	221	8	30,00,000	14,40,000
116	CAN-1-01279-14-15	Sale	13-06-14	290/1	17	6,12,000	14,40,000
117	CAN-1-01279-14-15	Sale	13-06-14	291/1	17	6,12,000	14,40,000
118	CAN-1-01279-14-15	Sale	13-06-14	291/2	22	7,92,000	14,40,000
119	CAN-1-01279-14-15	Sale	13-06-14	291/3	42	15,12,000	14,40,000
120	CAN-1-01279-14-15	Sale	13-06-14	292/4	8	2,88,000	14,40,000
121	CAN-1-05296-14-15	Sale	27-12-14	371/5	21	7,35,000	14,40,000
122	CAN-1-06156-13-14	Sale	13-02-14	284	117	36,00,000	12,30,769



123	CAN-1-05576-13-14	Sale	22-01-14	352/3	61	16,77,500	11,00,000
124	CAN-1-05558-13-14	Sale	21-01-14	503	30	75,000	10,00,000
125	CAN-1-02799-15-16	Sale	04-09-15	308/1	19	4,37,000	9,20,000
126	CAN-1-03124-15-16	Sale	23-09-15	175/1	5	1,00,000	8,00,000
127	CAN-1-03127-15-16	Sale	23-09-15	248/3	5	2,00,000	8,00,000
128	CAN-1-03754-15-16	Sale	23-09-15	89/2A	14	2,00,000	5,71,428
129	CAN-1-02118-13-14	Sale	17-07-13	413/1	19.5	2,34,000	4,80,000
130	CAN-1-01655-13-14	Sale	01-07-13	487/2A	22.5	1,90,000	3,37,777
131	CAN-1-04473-14-15	Sale	19-11-14	423/9	19.5	1,01,400	2,08,000
132	CAN-1-05576-13-14	Sale	05-07-13	200/1	13.5	28,750	85,185

12. ಮೇಲೆ ಹೇಳಿದ ಕ್ರಯಪತ್ರ ಮತ್ತು ಕರಾರು ಪತ್ರಗಳಲ್ಲಿ ಶೇಕಡಾ 50 ರಷ್ಟು ಹೆಚ್ಚಿಗೆ ದರಗಳಿಗೆ ನೋಂದಣಿಯಾದ 66 ಕ್ರಯಪತ್ರ ಅಥವಾ ಮಾರಾಟದ ಕರಾರು ಪತ್ರ ಇವುಗಳನ್ನು ಸದರಿ ಕಾನೂನು ಕಲಂ.26(1)ರ ಅಡಿಯಲ್ಲಿ ಪರಿಗಣಿಸಬೇಕಾಗಿರುತ್ತದೆ. ಆ ಪ್ರಕಾರ 66 ಕ್ರಯಪತ್ರ ಮತ್ತು ಕರಾರು ಪತ್ರಗಳು ಈ ಕೆಳಗಿನಂತಿವೆ:

Sl. No.	Registration Number	Article Name	Date	Sy.No.	Extent Guntas	Consider Value Rs.	Per Acre Rs
1	CAN-1-06139-14-15	Sale	05-02-15	223/2	1	6,54,000	2,61,60,000
2	CAN-1-05905-14-15	Sale	24-01-15	223/2	1.25	6,81,000	2,17,92,000
3	CAN-1-05935-14-15	Sale	28-01-15	223/2	1.25	5,45,000	1,74,40,000
4	CAN-1-05937-14-15	Sale	28-01-15	223/2	1.25	5,45,000	1,74,40,000
5	CAN-1-05965-14-15	Sale	29-01-15	223/2	1.25	5,45,000	1,74,40,000
6	CAN-1-05968-14-15	Sale	29-01-15	223/2	1.25	5,45,000	1,74,40,000
7	CAN-1-05969-14-15	Sale	29-01-15	223/2	1.25	5,45,000	1,74,40,000
8	CAN-1-06093-14-15	Sale	04-02-15	223/2	1.25	5,45,000	1,74,40,000
9	CAN-1-06094-14-15	Sale	04-02-15	223/2	1.25	5,45,000	1,74,40,000
10	CAN-1-06527-14-15	Sale	20-02-15	223/2	1.25	5,45,000	1,74,40,000
11	CAN-1-06528-14-15	Sale	20-02-15	223/2	1.25	5,45,000	1,74,40,000
12	CAN-1-06529-14-15	Sale	20-02-15	223/2	1.25	5,45,000	1,74,40,000
13	CAN-1-06793-14-15	Sale	04-03-15	170/8	1.25	5,45,000	1,74,40,000
14	CAN-1-06795-14-15	Sale	04-03-15	170/8	1.25	5,45,000	1,74,40,000
15	CAN-1-06796-14-15	Sale	04-03-15	170/8	1.25	5,45,000	1,74,40,000
16	CAN-1-06824-14-15	Sale	06-03-15	170/8	1.25	5,45,000	1,74,40,000
17	CAN-1-00108-15-16	Sale	09-04-15	200/10	2	8,72,000	1,74,40,000
18	CAN-1-00766-15-16	Sale	08-05-15	170/8	1.25	5,45,000	1,74,40,000
19	CAN-1-01158-15-16	Sale	01-06-15	194/2	1.25	5,45,000	1,74,40,000



20	CAN-1-01239-15-16	Sale	08-06-15	92/11	1	4,36,000	1,74,40,000
21	CAN-1-01320-15-16	Sale	12-06-15	201/9	1.5	6,54,000	1,74,40,000
22	CAN-1-02088-15-16	Sale	29-07-15	223/2	1.25	5,45,000	1,74,40,000
23	CAN-1-02663-15-16	Sale	31-08-15	91/6	3	13,07,000	1,74,40,000
24	CAN-1-04875-15-16	Sale	13-11-15	106/11	1.5	6,54,000	1,74,40,000
25	CAN-1-05113-15-16	Sale	05-02-15	188/7	1.25	5,45,000	1,74,40,000
26	CAN-1-06472-15-16	Sale	20.01.16	46/4	1.25	5,45,000	1,74,40,000
27	CAN-1-06471-15-16	Sale	01-02-16	194/2	1.25	5,45,000	1,74,40,000
28	CAN-1-02663-15-16	Sale	31-08-15	91/6	3	13,07,000	1,74,26,666
29	CAN-1-06476-15-16	Sale	20-01-16	46/4	2.75	11,98,000	1,74,25,454
30	CAN-1-05970-15-16	Sale	29-01-16	223/2	2.50	10,89,000	1,74,24,000
31	CAN-1-00768-15-16	Sale	08-05-16	170/8	2.50	10,89,000	1,74,24,000
32	CAN-1-06770-15-16	Sale	01-02-16	194/2	2.50	10,89,000	1,74,24,000
33	CAN-1-04134-15-16	Sale	03-11-14	196/6	0.50	2,00,000	1,60,00,000
34	CAN-1-05567-15-16	Sale	18-12-15	126/6	5	15,00,000	1,20,00,000
35	CAN-1-00582-13-14	Sale	08-05-13	196/1	0.50	1,36,500	1,09,20,000
36	CAN-1-00582-13-14	Sale	08-05-13	196/2	0.50	1,36,500	1,09,20,000
37	CAN-1-04134-14-15	Sale	03-11-14	196/7	0.75	2,00,000	1,06,66,666
38	CAN-1-04050-14-15	Sale	29-10-14	201/1	2	4,50,000	90,00,000
39	CAN-1-00233-14-15	Sale	21-04-14	202/11	1.25	2,73,000	87,36,000
40	CAN-1-05591-14-15	Sale	07-01-15	202/11	1.25	2,73,000	87,36,000
41	CAN-1-05226-14-15	Sale	23-12-14	31/5B	8	17,43,000	87,15,000
42	CAN-1-05623-14-15	Sale	08-01-15	87/11	10	21,78,000	87,12,200
43	CAN-1-01512-15-16	Sale	24-06-15	91/5	2	4,00,000	80,00,000
44	CAN-1-03847-15-16	Sale	31-10-15	202/15	1.5	2,75,000	73,33,333
45	CAN-1-01782-13-14	Sale	05-07-13	201/1	1	1,67,250	66,90,000
46	CAN-1-03209-13-14	Sale	06-09-13	201/2	1.25	1,98,000	63,36,000
47	CAN-1-06750-13-14	Sale	05-03-14	90/11	6.50	9,00,000	55,38,461
48	CAN-1-009801-13-14	Sale	27-05-13	95/10	1.50	2,05,000	54,66,666
49	CAN-1-00993-13-14	Sale	27-05-13	201/1	1.25	1,70,000	54,40,000
50	CAN-1-02083-15-16	Sale	29-07-15	223/2	0.75	1,00,000	53,33,333
51	CAN-1-02967-14-15	Sale	01-09-14	229/2	3	4,08,000	54,40,400
52	CAN-1-01060-13-14	Sale	30-05-13	201/2	1.25	1,64,000	52,48,000
53	CAN-1-01784-13-14	Sale	05-07-15	200/1	2	2,62,000	52,40,000
54	CAN-1-00985-13-14	Sale	27-05-15	201/1	1.5	1,96,000	52,26,666
55	CAN-1-01785-13-14	Sale	05-07-13	201/1	1.5	1,96,000	52,26,666
56	CAN-1-00547-13-14	Sale	02-05-13	213/1	1.5	1,95,000	52,00,000
57	CAN-1-05939-13-14	Sale	04-02-14	187/3	5	6,50,000	52,00,000
58	CAN-1-05940-13-14	Sale	04-02-14	187/3	5	6,50,000	52,00,000
59	CAN-1-03698-13-14	Sale	26-09-14	200/13	1.5	1,90,000	50,66,666
60	CAN-1-04531-13-14	Sale	14-11-13	200/1	1.5	1,90,000	50,66,666



61	CAN-1-03357-14-15	Sale	19-09-14	201/12	1.5	1,90,000	50,66,666
62	CAN-1-02393-15-16	Sale	17-18-15	215/8	5.5	6,88,000	50,03,636
63	CAN-1-04306-14-15	Sale	29-10-13	201/8	1.5	1,80,000	48,00,000
64	CAN-1-01381-15-16	Sale	17-06-15	120/8	1.25	1,50,000	48,00,000
65	CAN-1-01382-15-16	Sale	17-06-15	120/8	1.25	1,50,000	48,00,000
66	CAN-1-02084-15-16	Sale	29-07-15	223/2	1.25	1,50,000	48,00,000
							ಒಟ್ಟು ಮೊತ್ತ ರೂ.80,70,05,145/-

13. ಈ ಮೇಲ್ಕಂಡ ಕೋಷ್ಟಕ ಪರಿಶೀಲಿಸಲಾಗಿ, ಒಟ್ಟು ಮೊತ್ತ ರೂ.80,70,05,145/50 = 1,22,27,350/- ಆಗುತ್ತದೆ. ಒಂದು ಎಕರೆಗೆ ಸದರಿ ಹಣ ಆಗುತ್ತಿದ್ದರೂ ಸಹಿತ 3 ನೇ ಎದುರುದಾರರು ತಮ್ಮ ಅವಾರ್ಡಿನಲ್ಲಿ ಒಂದು ಎಕರೆಗೆ ರೂ.40 ಲಕ್ಷ ಅಂತಾ ಪರಿಗಣಿಸಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ. ಎದುರುದಾರರ ಪರ ವಕೀಲರು ವಾದ ಮಾಡುತ್ತಾ ಕರಾರು ಪತ್ರವನ್ನು ಪರಿಗಣಿಸಿರುತ್ತಾರೆ. ಆದರೆ, ಕ್ರಯಪತ್ರ ಮಾತ್ರ ಪರಿಗಣಿಸಬೇಕು ಅಂತಾ ವಾದ ಮಾಡಿದ್ದನ್ನು ಪರಿಶೀಲಿಸಲಾಗಿ, ಸದರಿ ಕಾನೂನು ಕಲಂ.26(1)(ಎ) ಕಾನೂನಿನಲ್ಲಿ ಮಾರಾಟ ಪತ್ರ ಅಥವಾ ಮಾರಾಟದ ಒಪ್ಪಂದದ ಪತ್ರ ಅಂತಾ ನಮೂದಾಗಿರುವುದರಿಂದ ಅರ್ಜಿದಾರರು ಮೇಲೆ ಕೊಟ್ಟಂತಹ ಕ್ರಯಪತ್ರಗಳ ಪ್ರಕಾರ ಮಾರುಕಟ್ಟೆ ಮೌಲ್ಯವನ್ನು 3 ನೇ ಎದುರುದಾರರು ಪರಿಗಣಿಸಿರುವುದಿಲ್ಲ. ಆದ್ದರಿಂದ ಎದುರುದಾರರ ಪರ ವಕೀಲರ ವಾದ ನ್ಯಾಯ ಸಮ್ಮತವಾಗಿರುವುದಿಲ್ಲ.

14. 3 ನೇ ಎದುರುದಾರರು, ಅರ್ಜಿದಾರರ ಜಮೀನಿನ ಅಕ್ಕ-ಪಕ್ಕ ಗ್ರಾಮದ ಅವಾರ್ಡ್ ಮಾಡಿದ್ದನ್ನು ಪರಿಗಣಿಸದೇ ಇದ್ದುದ್ದರ ಬಗ್ಗೆ ಅರ್ಜಿದಾರರ ಪರ ವಕೀಲರು ಅರ್ಜಿದಾರರ ಜಮೀನಿನ ಅಕ್ಕಪಕ್ಕದಲ್ಲಿರತಕ್ಕಂತಹ ಜಮೀನುಗಳಲ್ಲಿ ಆದ್ದಂತ ಅವಾರ್ಡ್ ಪ್ರತಿಗಳನ್ನು ಹಾಜರುಪಡಿಸಿದ್ದು ಅದರಲ್ಲಿ ಎ) ಅವರಗೆರೆ ಸರ್ವೆ ನಂ.21/4 ಇದಕ್ಕೆ ಸಂಬಂಧಪಟ್ಟಂತೆ



ಅವಾರ್ಡ್ ನಂ.ಎಲ್‌ಎಕ್ಯೂ(ಎ)/ಎನ್‌ಹೆಚ್-275/ಸಿಆರ್/346/ 2017-18 ಅವಾರ್ಡಿನಲ್ಲಿ ಒಂದು ಎಕರೆಗೆ ರೂ.40 ಲಕ್ಷ ದರವನ್ನು ಭೂಸ್ವಾಧೀನಾಧಿಕಾರಿಗಳು ನಿಗದಿಪಡಿಸಿದ್ದು, 3 ನೇ ಎದುರುದಾರರು ಸದರಿ ದರದ ಇನ್ನೊಂದು ಪಟ್ಟು ಹೆಚ್ಚಿಗೆ ನೀಡುವುದರ ಬಗ್ಗೆ ಅಂದರೆ 40 + 40 = ಒಟ್ಟು ರೂ.80 ಲಕ್ಷ, ಒಂದು ಎಕರೆಗೆ ನಿಗದಿಪಡಿಸಿ, ಅದಕ್ಕೆ ಶೇಕಡಾ 100 ರಷ್ಟು ಸೋಲೇಶಿಯನ್ನು ಪರಿಗಣಿಸಿದ್ದರ ಬಗ್ಗೆ ಅವಾರ್ಡ್ ಇರುತ್ತದೆ. ಅದೇ ಪ್ರಕಾರ ಬಿ)ಕೆಂಚನಗುಪ್ಪೆ ಸರ್ವೆ ನಂ.197, ಸಿ) ಹುಲ್ಲಾರ್ ಹೊಸದೊಡ್ಡಿ ಸರ್ವೆ ನಂ.1, ಡಿ)ಕೆಂಚನಗುಪ್ಪೆ ಸರ್ವೆ ನಂ.164/8, ಇವುಗಳ ಬಗ್ಗೆ ಅವಾರ್ಡ್ ಮಾಡಿರುತ್ತಾರೆ. ಸದರಿ ಅವಾರ್ಡಿನ ಪ್ರಕಾರ ಎದುರುದಾರರು ಹಣವನ್ನೂ ಸಹಿತ ಕಟ್ಟಿದ್ದು ಮೇಲ್ಮನವಿ ಸಲ್ಲಿಸಿರುವುದಿಲ್ಲ ಅಂತಾ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದು, ಎದುರುದಾರರ ಪರ ವಕೀಲರು ಸದರಿ ಅವಾರ್ಡ್ ಬಗ್ಗೆ ಮೇಲ್ಮನವಿ ಸಲ್ಲಿಸಿದ ಬಗ್ಗೆ ವಾದ ಮಂಡಿಸಿಲ್ಲ, ಹಣ ಕೊಟ್ಟಿಲ್ಲದಿದ್ದರ ಬಗ್ಗೆಯೂ ಸಹಿ ವಾದ ಮಂಡಿಸಿರುವುದಿಲ್ಲ. ಸದರಿ ಅವಾರ್ಡನ್ನು ಎದುರುದಾರರು ಒಪ್ಪಿಕೊಂಡಿದ್ದರೂ ಸಹಿತ ಸದರಿ ಅವಾರ್ಡ್‌ಗಳನ್ನು ಆದೇಶ ಮಾಡುವಾಗ 3 ನೇ ಎದುರುದಾರರು ಪರಿಗಣಿಸಿರುವುದಿಲ್ಲ.

15. 3 ನೇ ಎದುರುದಾರರು ಮಾಡಿದಂಥ ಅವಾರ್ಡ್ ಬಗ್ಗೆ: ಅರ್ಜಿದಾರರ ಜಮೀನು ಖುಷ್ಕಿ ಕೃಷಿ ಜಮೀನಾಗಿದ್ದು, ಆದರೆ, ಅವಾರ್ಡಿನಲ್ಲಿ ಜಮೀನು ಕೃಷಿಯೇತ್ತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡಿದಂಥ ಜಮೀನಾಗಿರುವುದಿಲ್ಲ ಅಂತಾ ತಪ್ಪು ಅಭಿಪ್ರಾಯ ಪಡೆದುಕೊಂಡು 132 ಕ್ರಯಪತ್ರಗಳನ್ನು ಹಾಜರುಪಡಿಸಿದರೂ ಸಹಿತ ನೋಂದಣಿ ಕ್ರಯಪತ್ರಗಳನ್ನು ಹಾಜರುಪಡಿಸಿಲ್ಲ, ನಂಬಲು ಅರ್ಹ ದಾಖಲಾತಿಗಳನ್ನು



ಹಾಜರುಪಡಿಸಿರುವುದಿಲ್ಲ, ಅಂತಾ ತಪ್ಪಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಆದ್ದರಿಂದ ಅರ್ಜಿದಾರರು ಹಾಜರುಪಡಿಸಿದಂಥ ಕ್ರಯಪತ್ರಗಳನ್ನು 3 ನೇ ಎದುರುದಾರರು ಪರಿಗಣಿಸದೇ ಹಾಗೂ ಅರ್ಜಿದಾರರ ಜಮೀನಿನ ಅಕ್ಕ-ಪಕ್ಕದಲ್ಲಿರುವ ಜಮೀನಿಗೆ ಸಂಬಂಧಪಟ್ಟಂತೆ ಅವಾರ್ಡ್‌ಗಳನ್ನು ಪರಿಗಣಿಸದೇ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದು ನ್ಯಾಯ ಸಮ್ಮತವಾಗಿರುವುದಿಲ್ಲ.

16. ಅರ್ಜಿದಾರರ ಪರ ವಕೀಲರು ವಿಶೇಷ ಭೂಸ್ವಾಧೀನಾಧಿಕಾರಿಗಳು ಮಂಡ್ಯ ಜಿಲ್ಲೆ, ಮದ್ದೂರು ಇವರು ಕೆ.ಕೋಡಿಹಳ್ಳಿ ಗ್ರಾಮಕ್ಕೆ ಸಂಬಂಧಪಟ್ಟಂತೆ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸುವಾಗ ಕ್ರಯಪತ್ರದಲ್ಲಿ ಗುಂಟೆಗೆ ಮಾರುಕಟ್ಟೆ ಮೌಲ್ಯ ನಿಗದಿಪಡಿಸಿದ್ದು, ಅದನ್ನು ಒಂದು ಎಕರೆಗೆ ಮಾರುಕಟ್ಟೆ ಮೌಲ್ಯ ಎಷ್ಟು ಆಗುತ್ತದೆ ಅಂತಾ ಪರಿಗಣಿಸಿ ಆ ಪ್ರಕಾರ ಹೆಚ್ಚಿಗೆ ಮೌಲ್ಯವನ್ನು ಪರಿಗಣಿಸಿ ಅವಾರ್ಡ್ ಮಾಡಿರುತ್ತಾರೆ. ಆದರೆ 1 ಮತ್ತು 3 ನೇ ಎದುರುದಾರರು ಅವಾರ್ಡ್ ಮಾಡುವಾಗ ಕ್ರಯಪತ್ರ 2 ಗುಂಟೆ ಆಗಿದ್ದಲ್ಲಿ ಅದರ ಮೌಲ್ಯ ಮಾರುಕಟ್ಟೆ ಮೌಲ್ಯ ಮಾತ್ರ ಬರೆದಿರುತ್ತಾರೋ ವಿನಃ 2 ಗುಂಟೆ ಮೌಲ್ಯ ರೂ.2,73,000/- ಆಗಿದ್ದಲ್ಲಿ ಒಂದು ಎಕರೆಗೆ ಮಾರುಕಟ್ಟೆ ಮೌಲ್ಯ ಎಷ್ಟು ಆಗುತ್ತದೆ ಅಂತಾ ಪರಿಗಣಿಸದೇ ಕೇವಲ ಗುಂಟೆಗೆ ಮಾತ್ರ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿದ್ದು ನ್ಯಾಯಸಮ್ಮತವಾಗಿರುವುದಿಲ್ಲ.

17. ಮಧ್ಯಸ್ಥಗಾರರು ಕಾನೂನು ಕಲಂ.34 ಅನ್ನು ಪರಿಶೀಲಿಸಲಾಗಿ, 3 ನೇ ಎದುರುದಾರರು ಮಾಡಿದಂತ ಆದೇಶ ಕಾನೂನು ಬಾಹಿರವಾಗಿದ್ದು, ಸಮರ್ಪಕವಾದಂಥ ಕಾರಣಗಳನ್ನು ನೀಡಿದ್ದೇ ಇದ್ದಾಗ, ಹಾಜರುಪಡಿಸಿದಂತ ದಾಖಲಾತಿಗಳನ್ನು ಪರಿಗಣಿಸದೇ



ಇದ್ದಾಗ ಅಸ್ಪಷ್ಟವಾಗಿದ್ದಾಗ, ಕಾನೂನು ಅಂಶಗಳನ್ನು ಪರಿಗಣಿಸದೇ ಇದ್ದಾಗ, ಸ್ಪಷ್ಟತೆ ಇಲ್ಲದೇ ಇದ್ದಾಗ, ಇಂತಹ ಸಂದರ್ಭದಲ್ಲಿ ಮಧ್ಯಸ್ಥಗಾರರು ಮಾಡಿದಂತೆ ಅವಾರ್ಡ್‌ನ್ನು ರದ್ದುಪಡಿಸತಕ್ಕದ್ದು ಅಂತಾ ಸ್ಪಷ್ಟವಾದ ಕಾನೂನು ಇರುತ್ತವೆ.

18. ಇದಕ್ಕೆ ಸಂಬಂಧಪಟ್ಟಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ತೀರ್ಪುಗಳು

(2025)2 S.C.C. 417 OPG POWER GENERATION PRIVATE

LIMITED -Vs- ENEXIO POWER COOLING SOLUTIONS

INDIA PRIVATE LIMITED AND ANOTHER ಪರಿಶೀಲಿಸಲಾಗಿ, ಸದರಿ

ತೀರ್ಪಿನ ಪ್ಯಾರಾ 63 ರಿಂದ 74 ಅನ್ನು ಪರಿಶೀಲಿಸಲಾಗಿ, ಸದರಿ ಕಾನೂನು ಕಲಂ.34(2)(ಬಿ)(ii)

ಪ್ರಕಾರ ಆರ್ಬಿಟ್ರಲ್ ಅವಾರ್ಡ್‌ನಲ್ಲಿ ಮಾನ್ಯ ನ್ಯಾಯಾಲಯವು ಹಸ್ತಕ್ಷೇಪ ಮಾಡಲು

ಬರಲಾರದು, ಅವಾರ್ಡ್ ಆಕ್ರಮವಾಗಿದ್ದಲ್ಲಿ ಅಥವಾ ಕಾನೂನು ಬಾಹಿರವಾಗಿದ್ದಲ್ಲಿ

ಮಾತ್ರ ಪರಿಗಣಿಸಬೇಕಾಗುತ್ತದೆ, ಆರ್ಬಿಟ್ರಲ್ ಇವರು ಸಮರ್ಪಕವಾದ ಕಾರಣಗಳನ್ನು ನೀಡಿ

ಆದೇಶ ಮಾಡಿದ್ದಲ್ಲಿ ಮಾನ್ಯ ನ್ಯಾಯಾಲಯ ಸದರಿ ಆದೇಶದಂತೆ ಹಸ್ತಕ್ಷೇಪ ಮಾಡಲು

ಬರಲಾರದು ಅಂತ ತೀರ್ಪು ಹಾಜರುಪಡಿಸಿರುತ್ತಾರೆ.

19. ಅದೇ ಪ್ರಕಾರ ಮಾನ್ಯ ಸರ್ವೋಚ್ಚ ನ್ಯಾಯಾಲಯ **2022 LiveLaw**

(SC)584 National Highways Authority of India -vs-

P.Nagaraju @ Cheluvaiah & Onr., “Arbitration and

Conciliation Act, 1996; Section 34, 37 – It would not be open

for the Court in the proceedings under Section 34 or in the



appeal under Section 37 to modify the award, the appropriate course to be adopted in such event is to set aside the award and remit the matter.”

20. ಈ ತೀರ್ಪನ್ನು ಪರಿಶೀಲಿಸಲಾಗಿ, ಸದರಿ ತೀರ್ಪಿನ ಪ್ಯಾರಾ40 ಅನ್ನು ಪರಿಶೀಲಿಸಲಾಗಿ, ಸದರಿ ಮಧ್ಯಸ್ಥಗಾರರು ಮಾಡಿದಂತೆ ಅವಾರ್ಡ್ ನ್ಯಾಯ ಸಮ್ಮತವಾಗಿಲ್ಲದೇ ಇದ್ದಾಗ ಸದರಿ ಅವಾರ್ಡ್ ಅನ್ನು ಬದಲಾವಣೆ ಮಾಡಬೇಕಾಗಿರುವುದರಿಂದ ಸದರಿ ಅವಾರ್ಡ್ ಅನ್ನು ರದ್ದುಪಡಿಸಿ ಪುನಃ ರಿಮ್ಯಾಂಡ್ ಮಾಡಬೇಕು ಅಂತ ತೀರ್ಪು ಇರುತ್ತದೆ. ಅದೇ ಪ್ರಕಾರ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ **MFA No.2930/2020 The Special Land Acquisition Officer and another – vs – Muthaiah and others,** ಸದರಿ ತೀರ್ಪಿನ ಪ್ಯಾರಾ.7 ರಲ್ಲಿ ಅವಾರ್ಡ್ ಮಾಡಿದ್ದು ನ್ಯಾಯಸಮ್ಮತವಾಗಿಲ್ಲದೇ ಇದ್ದಾಗ ಸದರಿ ಅವಾರ್ಡ್ ಬದಲಾವಣೆ ಮಾಡುವ ಸಲುವಾಗಿ ಸದರಿ ಅವಾರ್ಡ್ ಅನ್ನು ರದ್ದುಪಡಿಸಿ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ರಿಮ್ಯಾಂಡ್ ಮಾಡಿದ್ದು ನ್ಯಾಯ ಸಮ್ಮತವಾಗಿರುತ್ತದೆ ಅಂತ ತೀರ್ಪು ಇರುತ್ತದೆ.

21. ಈ ಮೇಲ್ಕಂಡ ತೀರ್ಪುಗಳನ್ನು ಈ ಕೆಳಗೆ ಪರಿಶೀಲಿಸಲಾಗಿ, 3 ನೇ ಎದುರುದಾರರು ಅರ್ಜಿದಾರರ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಸಮರ್ಪಕವಾಗಿ ಪರಿಗಣಿಸಿರುವುದಿಲ್ಲ. ಹೆಚ್ಚಿಗೆ ಮೌಲ್ಯ ಬರತ್ತಂತ ಕ್ರಯ ಪತ್ರಗಳನ್ನು ಪರಿಗಣಿಸಿರುವುದಿಲ್ಲ, ಮಾರುಕಟ್ಟೆ ಮೌಲ್ಯವನ್ನು ಸಮರ್ಪಕವಾಗಿ ಪರಿಗಣಿಸದೇ, ನೈಸರ್ಗಿಕ ನ್ಯಾಯವನ್ನು ಪರಿಗಣಿಸದೇ, ತಾಂತ್ರಿಕ ಕಾರಣಗಳ ಆಧಾರದ ಮೇಲೆ 3 ನೇ ಎದುರುದಾರರು ಅರ್ಜಿದಾರರು ಹೆಚ್ಚಿಗೆ



ಪರಿಹಾರ ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದು ನ್ಯಾಯಸಮ್ಮತವಾಗಿರುವುದಿಲ್ಲ. ಆದ್ದರಿಂದ ಈ ಹಂತದಲ್ಲಿ 3 ನೇ ಎದುರುದಾರರು ಮಾಡಿದಂತೆ ಆದೇಶದಲ್ಲಿ ಮಾನ್ಯ ನ್ಯಾಯಾಲಯವು ಹಸ್ತಕ್ಷೇಪ ಮಾಡುವುದು ಅವಶ್ಯಕವಾಗಿರುತ್ತದೆ. ಆದ್ದರಿಂದ ಅಂಶ ಸಂಖ್ಯೆ 1 ಮತ್ತು 2 ನ್ನು ಸಕಾರಾತ್ಮಕವಾಗಿ ಉತ್ತರಿಸಲಾಯಿತು.

22. ಅಂಶ ಸಂಖ್ಯೆ 3: ಅಂಶ ಸಂಖ್ಯೆ 1 ಮತ್ತು 2 ಕ್ಕೆ ನೀಡಿದ ಕಾರಣ ಹಾಗೂ ಉತ್ತರಗಳಿಗಾಗಿ ಈ ಕೆಳಕಂಡಂತೆ ಆದೇಶ:

ಆದೇಶ

ಅರ್ಜಿದಾರರ ಪರ ವಕೀಲರು ಮಧ್ಯಸ್ಥಗಾರ ಮತ್ತು ಸಂಧಾನ ಕಾಯಿದೆ, 1996 ರ ಕಲಂ.34 ರ ಜೊತೆಗೆ ಸಹವಾಚಕ ರಾಷ್ಟ್ರೀಯ ಹೆದ್ದಾರಿ ಕಾಯಿದೆ, 1956 ಕಲಂ.3 ಜಿ(6)ರ ಅಡಿಯಲ್ಲಿ ಸಲ್ಲಿಸಿದಂಥ ಅರ್ಜಿಯನ್ನು ಪುರಸ್ಕರಿಸಲಾಯಿತು.

3 ನೇ ಎದುರುದಾರರು ಎಲ್‌ಎಕ್ಯೂ(ಎ)/ಎನ್‌ಹೆಚ್-275/ಸಿಆರ್/68/2018-19 ದಿನಾಂಕ 22.09.2020 ರಂದು ಮಾಡಿದಂತೆ ಅವಾರ್ಡನ್ನು ರದ್ದುಗೊಳಿಸಲಾಯಿತು.

ಸದರಿ ಪ್ರಕರಣವನ್ನು ಪುನಃ ಕಾನೂನು ಪ್ರಕಾರ ಇತ್ಯರ್ಥಪಡಿಸಿ ಪುನಃ ಅವಾರ್ಡ್ ಮಾಡುವ ಸಲುವಾಗಿ ಸದರಿ ಪ್ರಕರಣವನ್ನು 3 ನೇ ಎದುರುದಾರರಿಗೆ ರಿಮಾಂಡ್ ಮಾಡಲು ಆದೇಶ ಮಾಡಲಾಯಿತು.



3 ನೇ ಎದುರುದಾರರು ಪುನಃ ಉಭಯ ಪಕ್ಷಗಾರರಿಗೆ ಅವಕಾಶ ನೀಡಿ ಉಭಯ ಪಕ್ಷಗಾರರ ಕಡೆಯಿಂದ ದಾಖಲಾತಿಗಳನ್ನು ಪಡೆದುಕೊಂಡು ಪುನಃ ದಾಖಲೆಗಳನ್ನು ಕೂಲಂಕುಷವಾಗಿ ಪರಿಗಣಿಸಿ 1 ಮತ್ತು 2 ನೇ ಎದುರುದಾರರು ಅರ್ಜಿದಾರ ಸ್ವತ್ತಿನ ಸ್ವಾಧೀನವನ್ನು ಪಡೆದುಕೊಂಡ ದಿನಾಂಕದಿಂದ ಅರ್ಜಿದಾರರ ಸ್ವತ್ತಿನ ಮಾರುಕಟ್ಟೆ ಬೆಲೆ ಎಷ್ಟು ಇರುತ್ತದೆ ಎಂಬುದರ ಬಗ್ಗೆ ಪರಿಗಣಿಸಿ ಪುನಃ ಅವಾರ್ಡ್ ಮಾಡತಕ್ಕದು ಅಂತಾ ಆದೇಶ ಮಾಡಲಾಯಿತು.

ಸದರಿ ಆದೇಶದ ಪ್ರತಿಯೊಂದಿಗೆ ಈ ಪ್ರಕರಣದ ಕಡತವನ್ನು 3 ನೇ ಎದುರುದಾರರಿಗೆ ಕಳುಹಿಸಿ ಕೊಡಲು ಆದೇಶಿಸಲಾಯಿತು.

ಖರ್ಚಿನ ಮೇಲೆ ಯಾವುದೇ ಆದೇಶ ಇಲ್ಲ.

(ಈ ಆದೇಶದ ಉತ್ತರೇಖನವನ್ನು ಶೀಘ್ರಲಿಪಿಗಾರ್ತಿ ಗ್ರೇಡ್ - III ರವರಿಗೆ ನೇರವಾಗಿ ಗಣಕಯಂತ್ರ ಪರದೆಯ ಮೇಲೆ ನೀಡಿದ್ದು, ನಂತರ ಅವರು ಗಣಕೀಕರಿಸಿದ್ದನ್ನು ಓದಿ, ತಿದ್ದಿ ಇದೇ ದಿನಾಂಕ 3 ನೇ ಆಗಸ್ಟ್ ಮಾಹೆ 2026 ರಂದು ತೆರೆದ ನ್ಯಾಯಾಲಯದಲ್ಲಿ ಘೋಷಿಸಲಾಯಿತು).

(ಎಂ.ಹೆಚ್. ಅಣ್ಣಯ್ಯನವರ)
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ,
ರಾಮನಗರ.

*** **